

ಕಾಯಿದೆಯ ಅರಿವು ಮೂಡಿಸಿ

ಹೆಣ್ಣುಮಕ್ಕಳು ಮತ್ತು ಅವರ ಪಾಲಕರಲ್ಲಿ ಜಾಗೃತಿ ಮೂಡಿಸುವುದು ಬಹಳ ಅವಶ್ಯಕ. ಸೌಲಭ್ಯಗಳಲ್ಲಿ ತಾರತಮ್ಯ ಇರಬಾರದು. ಇವತ್ತು ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಗಳಾದ ಪೋಸ್ಟೋ ಮತ್ತು ಪಾಷ್ ನಿಯಮಗಳಿವೆ. ಆ ಕಾನೂನುಗಳ ಕುರಿತು ಬಾಲಕಿಯರಿಗೆ ಅರಿವು ಮೂಡಿಸಬೇಕು. ಪೋಷಕರು ಇವುಗಳನ್ನು ಕೂಲಂಕಷವಾಗಿ ತಿಳಿದುಕೊಳ್ಳಬೇಕು. ಇದರಿಂದ ಅವರಲ್ಲಿ ಧೈರ್ಯ ಹೆಚ್ಚಿಸಬಹುದು. ಆಗ ಕ್ರೀಡೆಗಳಲ್ಲಿ ಭಾಗವಹಿಸುವ ಆತ್ಮವಿಶ್ವಾಸ ಅವರಲ್ಲಿ ಮೂಡುತ್ತದೆ.

—ಸಹನಾ ಕುಮಾರಿ,
ಒಲಿಂಪಿಯನ್ ಅಥ್ಲೀಟ್

ಪ್ರಚಾರ, ಮಾನ್ಯತೆ ಹೆಚ್ಚಲಿ

ಪುರುಷ ಕ್ರೀಡೆಗಳಿಗೆ ಹೋಲಿಸಿದರೆ ಮಹಿಳಾ ಕ್ರೀಡಾಕೂಟಗಳಿಗೆ ಸಿಗುವ ಪ್ರಚಾರ ಕಡಿಮೆಯೇ. ಇದರಿಂದ ಬ್ಯಾಂಡ್ ಮೌಲ್ಯವೂ ಕಡಿಮೆ. ಇತ್ತೀಚೆಗೆ ನಡೆದ ಏಷ್ಯಾ ಮಹಿಳಾ ಹಾಕಿ ಟೂರ್ನಿಯಲ್ಲಿ ತೆಗೆದುಕೊಳ್ಳಿ. ಎಷ್ಟು ದೃಶ್ಯಮಾಧ್ಯಮಗಳಲ್ಲಿ ಈ ಟೂರ್ನಿಯನ್ನು ಪ್ರಸಾರ ಮಾಡಲಾಯಿತು ಎಂಬುದನ್ನು ನೋಡಿದರೆ ನಿರಾಶೆಯಾಗುತ್ತದೆ. ಅದು ಬಿಟ್ಟರೆ ಉಳಿದ ಸೌಲಭ್ಯಗಳು ಹೆಚ್ಚುತ್ತಿರುವುದು ಸಮಾಧಾನಕರ. ಜಾರ್ವಂಡ್, ಒಡಿಶಾದ ಆದಿವಾಸಿ ಹುಡುಗಿಯರೂ ಈಗ ಹೆಚ್ಚಿನ ಸಂಖ್ಯೆಯಲ್ಲಿ ಹಾಕಿ ಕ್ರೀಡೆಗೆ ಬರುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ.

—ಹೆಲೆನ್ ಮೇರಿ,
ಭಾರತ ಮಹಿಳಾ ಹಾಕಿ ತಂಡದ ಮಾಜಿ ಆಟಗಾರ್ತಿ



ಸಂಘಟನೆಗಳು ಕೋಟಿಗಟ್ಟಲೆ ನಗದು ಪ್ರಶಸ್ತಿ ಘೋಷಿಸಿದವು. ಆದರೆ ಇದೇ ಹುಡುಗಿಯರು ಬಾಲ್ಯದಲ್ಲಿ ಕ್ರಿಕೆಟ್ ಆಡುವ ಆಸಕ್ತಿ ವ್ಯಕ್ತಪಡಿಸಿದಾಗ ಪಡೆದ ಪ್ರತಿಕ್ರಿಯೆಗಳು ಒಂದೇ ಉಡಾಫೆ, ಇಲ್ಲವೇ ಪಾಲಕರ ಆತಂಕ ಭಾವನೆಗಳಿಂದ ಕೂಡಿದ್ದವಲ್ಲವೇ?

ಶ್ರೀಮಂತ ಸಂಸ್ಥೆಯಾಗಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಾನ್ಯತೆಯಲ್ಲಿ ನಡೆಯುವ ಮಹಿಳಾ ಕ್ರಿಕೆಟ್‌ಗೆ ಇಂತಹ ಪರಿಸ್ಥಿತಿ ಇರಬೇಕಾದರೆ, ಇನ್ನು ಬೇರೆ ಕ್ರೀಡೆಗಳಲ್ಲಿರುವ ಸ್ಥಿತಿ-ಗತಿ ಏನು?

ಆ ದಿನಗಳ ಆತಂಕ...

ಮಹಿಳಾ ಉದ್ಯೋಗಿಗಳಿಗೆ 'ಋತುಚಕ್ರ ರಜೆ' ನೀಡುವ ಸವಲತ್ತನ್ನು ಇತ್ತೀಚೆಗೆ ಕರ್ನಾಟಕ ಸರ್ಕಾರವು ಘೋಷಿಸಿದೆ. ಇದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಕ್ರೀಡಾಪಟುಗಳಿಗೆ ಇಂತಹ ಯಾವುದೇ ಸೌಲಭ್ಯ ಪೂರಕವಾಗುವುದಿಲ್ಲ. ಏಕೆಂದರೆ; ಈ ನೈಸರ್ಗಿಕ ಪ್ರಕ್ರಿಯೆಯು ಆ ಮಹಿಳಾ ಕ್ರೀಡಾಪಟುವು ಭಾಗವಹಿಸುವ ದಿನದಂದೇ ಸಂಭವಿಸಿಬಿಟ್ಟರೆ?

'ಹೆಣ್ಣುಮಕ್ಕಳಿಗೂ ಗಂಡುಮಕ್ಕಳಿಗೂ ಇರುವ ದೊಡ್ಡ ವ್ಯತ್ಯಾಸವೆಂದರೆ ಋತುಚಕ್ರ. ಪ್ರತಿ ತಿಂಗಳೂ ಹುಡುಗಿಯರು ಅನುಭವಿಸುವ ಹೊಟ್ಟೆನೋವು. ಆಟದ ದಿನವೇ ಬಂದುಬಿಟ್ಟರೆ ಅದೇ ದೊಡ್ಡ ಸವಾಲು. ಇದರಿಂದಾಗಿ ಪ್ರೌಢಾವಸ್ಥೆಗೆ ಬರುತ್ತಿದ್ದಂತೆಯೇ ಆಟದಿಂದ ವಿಮುಖರಾಗುವ ಬಾಲಕಿಯರ ಸಂಖ್ಯೆ ದೊಡ್ಡದು. ಪ್ರಮುಖ ಕಾರಣವೆಂದರೆ ಗ್ರಾಮೀಣ ಪ್ರದೇಶಗಳಲ್ಲಿ ಈ ಕುರಿತು ತಿಳಿವಳಿಕೆಗಳಿಲ್ಲ. ನಗರಗಳಲ್ಲಿ ಒಂದಿಷ್ಟು ಅರಿವು ಇದೆ. ಇಂತಹ ಪರಿಸ್ಥಿತಿಯನ್ನು ಎದುರಿಸಲು ಹೆಣ್ಣುಮಕ್ಕಳನ್ನು ಮಾನಸಿಕ ಮತ್ತು ದೈಹಿಕವಾಗಿ ಗಟ್ಟಿಗೊಳಿಸುವ ವ್ಯವಸ್ಥೆ ಬೇಕು' ಎಂದು ಭಾರತ ಥ್ರೋ ಬಾಲ್ ತಂಡದ ಮಾಜಿ ನಾಯಕಿ ಸಂಪೂರ್ಣಾ ಹೆಗಡೆ ಹೇಳುತ್ತಾರೆ.

ಏಷ್ಯಾ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್, ಒಲಿಂಪಿಕ್ ಕೂಟಗಳಲ್ಲಿ ಭಾರತದ ಪದಕ ಸಾಧನೆ ಇತ್ತೀಚೆಗೆ ಸುಧಾರಣೆ ಕಾಣುತ್ತಿದೆ. ಅದರಲ್ಲಿ ಮಹಿಳಾ ಅಥ್ಲೀಟ್‌ಗಳ ಪಾಲು ಕೂಡ ಗಮನಾರ್ಹ. ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸಾಧನೆ ಮಾಡಿದಾಗ ಅವರಿಗೆ ಎಲ್ಲ ರೀತಿಯ ಮೆಚ್ಚುಗೆ, ಮಾನ, ಸಮ್ಮಾನಗಳು ಹರಿದುಬರುತ್ತವೆ. ಅದಕ್ಕೆ ಅವರು ಅರ್ಹರೂ ಕೂಡ. ಆದರೆ, ಬೇರೂರದಲ್ಲಿದ್ದ 'ಆ ದಿನಗಳ' ಮುಜುಗರದಿಂದ ಕ್ರೀಡೆ ಬಿಟ್ಟುಹೋಗುವವರ ಸಂಖ್ಯೆ ಈ ಸಾಧಕಿಯರ ಸಂಖ್ಯೆಗಿಂತಲೂ ಬಹಳಷ್ಟು ದೊಡ್ಡದು.

'ಇವತ್ತು ಸಾಕಷ್ಟು ಸೌಲಭ್ಯಗಳು ಅಭಿವೃದ್ಧಿಯಾಗುತ್ತಿವೆ ನಿಜ. ಅವು ಕೆನೆಪದರದಲ್ಲಿ ಆಗುತ್ತಿವೆ. ಬೇರೂರದಲ್ಲಿದ್ದ ಇನ್ನೂ ಪರಿಸ್ಥಿತಿ ಬದಲಾಗುತ್ತಿಲ್ಲ.



ಪ್ರಿಯಾ ಮೋಹನ್
ಅಥ್ಲೀಟ್



ಲವ್ಲಿನಾ ಬೊರ್ಗೋಹೈನ್
ಬಾಕ್ಸಿಂಗ್